



ಆರೋಗ್ಯ



ವಿಪರೀತ ಹಲ್ಲುನೋವು ಇದ್ದರೆ  
ಹಲ್ಲುಗಳ ಬೇರಿನ ಆಳದಲ್ಲಿ  
ಬ್ಯಾಕ್ಸೇರಿಯಾ ಸೇರಿಕೊಂಡು  
ಹಲ್ಲಿಗೆ ಹಾನಿ ಮಾಡುತ್ತಿದೆ ಎಂದೇ  
ಅಧ್ಯ. ಈ ನೋವನ್ನು ಬೇರು  
ಸಮೀತ ಕಿಟ್ಟುಹಾಕಲು ದಂತ  
ವೈದ್ಯ ಪದ್ಧತಿಯಲ್ಲಿ ಇರುವ ಸರಳ  
ಉಪಾಯವೇ 'ರೂಟ್ ಕೆನಲ್'  
ಫೇರಷಿ.

■ ಡಾ.ಮುರಲೀ ಮೋಹನ್  
ಚೊಂತಾರು



# ರೂಟ್ ಕೆನಲ್ ಘೀರ್ಪಿ ಹುಣುಕು ಹಲ್ಲಿಗೆ ಸುರಕ್ಷಿತ ರೆವಚ್

ಹಲ್ಲು ನೋವು ಬಂದರೆ ತಕ್ಷಣ ಹಲ್ಲು ಹೀಳಿಸುವುದೇ ಪರಿಹಾರ ಎನ್ನುವ ಹೀಗೆ ಹಲವು ವರ್ಷಗಳ ಹಿಂದೆ ಇತ್ತು. ಆದರೆ ದಂತ ವೈದ್ಯಕೀಯ ಶೈಕ್ಷಣಿಕ ಇತ್ತಿಜೀವಿ ವರ್ಷಗಳಲ್ಲಿ ಆಗಿರುವ ಗಮನಾರ್ಹ ಬದಲಾವಣೆ ಹಲ್ಲುಗಳ ಸಂರಕ್ಷಣೆ ಏಷಯದಲ್ಲಿ ಮಹತ್ವದ ಮೈಲಿಗಲ್ಲು. ದಂತ ವಿಜ್ಞಾನದಲ್ಲಿ ಆಗಿರುವ ಅಪಾರ ಪ್ರಗತಿ, ಹೊಸ ಹೊಸ ತಂತ್ರಜ್ಞಾನಗಳು, ದಂತ ಎಕ್ಸೋರ್ಸ್ (ಕ್ರಿಕರ್ಲ) ಹುಟ್ಟಿಕೊಂಡ ಮೇಲಂತೂ ಹಲ್ಲುಗಳ ಸಂರಕ್ಷಣೆ ಏಷಯ ಹೆಚ್ಚು ಸರಳ ಮತ್ತು ಪರಿಣಾಮಕಾರಿ ಆಗುತ್ತಿದೆ. ಅಲ್ಲದೆ ಈ ಬೆಳವಣಿಗೆಗೆಂದಾಗಿ ಇಂದು ಹಲ್ಲುಗಳ ಕುರಿತು ಸಂಪೂರ್ಣ ಅಧ್ಯಯನ ಸಾಧ್ಯವಾಗಿದೆ. ಇತಹ ಅಧ್ಯಯನಗಳ ಭಾಗವೇ ಹಲ್ಲು ನೋವಿಗೆ 'ಬೇರು ನಾಳ ಚಿಕ್ಕೆ' ಅಥವಾ ರೂಟ್ ಕೆನಲ್ ಫೇರಷಿ.

ದಂತ ವೈದ್ಯಕೀಯ ವಿಜ್ಞಾನದ ಪ್ರಮುಖ ಅಂಗ 'ರೂಟ್ ಕೆನಲ್' ಫೇರಷಿ. ವೈದ್ಯಕೀಯ

ಪರಿಭಾಷೆಯಲ್ಲಿ ಸಂಖ್ಯೆಪ್ತವಾಗಿ 'ಆರ್ಟಿಸ್' ಎನ್ನಲಾಗುತ್ತದೆ. ದಂತ ಕ್ಷಯದಿದ್ದ ಉಂಟಾಗುವ ಹಲ್ಲುನೋವನಿಂದ ಮುಕ್ಕರಾಗಲು ಮತ್ತು ಹಲ್ಲನ್ನು ಉಳಿಸಿಕೊಳ್ಳಲು ಈ ಚಿಕ್ಕಿತ್ವಾ ವಿಧಾನ ತತ್ತ್ವತ ಸೂಕ್ತ ಎನ್ನುವುದು ದಂತ ಚಿಕ್ಕಿತ್ವಾ ತಜ್ಫರ ಅಭಿವೃತ.

ಬೇರು ನಾಳ ಚಿಕ್ಕೆ ನೀಡುವಲ್ಲಿ ಪರಿಣಿತರಾದ ದಂತ ಚಿಕ್ಕಿತ್ವಾ ವೈದ್ಯರನ್ನು 'ಎಂಡೋಡೋಂಟಿಸ್' ಅಥವಾ ಬೇರುನಾಳ ತಜ್ಫರ (ಹಲ್ಲಿನ ನರದ ತಜ್ಫರು) ಎನ್ನಲಾಗುತ್ತದೆ. ಅನುಭವ, ಪರಿಷತ್ತಿ, ಕೌಶಲ್ಯ ಹೊಂದಿದ ದಂತ ವೈದ್ಯರು ಮಾತ್ರ ಈ ಚಿಕ್ಕಿತ್ವಾ ವಿಧಾನವನ್ನು ಸಮರ್ಪಕವಾಗಿ ಮಾಡಲು ಸಾಧ್ಯ.

ದಂತ ಕ್ಷಯಕ್ಕೆ ಒಳಗಾದ ಎಲ್ಲಾ ಹಲ್ಲುಗಳಿಗೆ ಬೇರುನಾಳ ಚಿಕ್ಕೆ ನೀಡುವ ಅಗತ್ಯ ಇಲ್ಲ. ದಂತ ಕ್ಷಯವನ್ನು ಅರಂಭಿಸಿ ಹಂತದಲ್ಲಿ ಗುರುತಿಸಿದರೆ ಹುಣುಕು ಉಂಟಾಗಿರುವ ಹಲ್ಲಿನ ಭಾಗವನ್ನು

ಕೊರೆದು ತೆಗೆದು ಆ ಭಾಗಕ್ಕೆ ಬೆಳ್ಳಿ ಸಿಮೆಂಟ್ ಅಥವಾ ಇನ್ಜೆವ್ಯೂದೆ ಹಲ್ಲಿನ ಬಣ್ಣದ ವಸ್ತುವಿನಿಂದ ಹಲ್ಲು ತುಂಬಿಸಲಾಗುತ್ತದೆ.

ಆದರೆ ದಂತ ಕ್ಷಯ ಹಲ್ಲಿನ ಎನಾಮೆಲ್ ದಾಟ ಡೆಂಟಿನ ಪದರನ್ನು ಆವರಿಸಿಕೊಂಡು ಹಲ್ಲಿನ ನಡುಭಾಗದ ದಂತ ಮಜ್ಜೆ ಅಥವಾ ಪಲ್ಪ್ ಭಾಗಕ್ಕೆ ತಲುಪಿದ್ದರೆ ಆಗ ಅಸಾಧ್ಯ ನೋವು ಬರುಬಹುದು.

ದಂತ ಮಜ್ಜೆಯಲ್ಲಿ ರಕ್ತನಾಳ ಮತ್ತು ನರಗಳು ಇವೆ. ಹೀಗಾಗೆ ಆ ಜಾಗದಲ್ಲಿ ದಂತ ಕ್ಷಯ ಉಂಟಾದರೆ ಈ ಹಂತದಲ್ಲಿ ಆರ್ಫಿಟಿ ಅಥವಾ ಬೇರುನಾಳ ಚಿಕ್ಕೆ ಮಾಡಿ ಆ ಹಲ್ಲನ್ನು ಉಳಿಸಿಕೊಳ್ಳಬಹುದು. ಈ ಚಿಕ್ಕೆ ಮಾಡಿಸಿಕೊಳ್ಳಿದ್ದರೆ ಹಲ್ಲು ಹೀಳಿಸುವುದೇ ಬೇಳೆ. ಇಲ್ಲವೆಂದಾದರೆ ಅತೀವವಾದ ನೋವು ಕಾಣಿಸಿಕೊಂಡು, ಸಹಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ವಿದುರಾಗಬಹುದು.

ಬೇರುನಾಳ ಚಿಕ್ಕೆ ನೀಡುವ ಸಂದರ್ಭದಲ್ಲಿ